



ಕರ್ನಾಟಕ ಸರ್ಕಾರ

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

ಸಂಖ್ಯೆ: ಕಾಶಿಇ/ಶೈವಿ/ಮುವಿಮಾ/೦೨

ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ

ಶೇಷಾದ್ರಿ ರಸ್ತೆ, ಬೆಂಗಳೂರು-560001

ದಿನಾಂಕ: 19-09-2022

ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಗೆ ಆಸಕ್ತಿ ವ್ಯಕ್ತಪಡಿಸುವಿಕೆ

(Expression of Interest for Mukhyamantri Vidyarthi Margadarshi Scheme):

ವಿಷಯ: ಕರ್ನಾಟಕ ಸರ್ಕಾರದ 2022-23ರ ಬಜೆಟ್‌ನಲ್ಲಿ ಘೋಷಿತ "ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆ"ಯಡಿಯಲ್ಲಿ ವಿವಿಧ ಸ್ಪರ್ಧಾತ್ಮಕ ತರಬೇತಿ ನೀಡಲು ತಮ್ಮ ಸಂಸ್ಥೆಯಿಂದ ಆಸಕ್ತಿ ವ್ಯಕ್ತಪಡಿಸುವಂತೆ (Expression of Interest) ಕೋರಿ,

ಕರ್ನಾಟಕ ಸರ್ಕಾರದ 2022-23ರ ಬಜೆಟ್‌ನಲ್ಲಿ "ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆ"ಯನ್ನು ಘೋಷಿಸಲಾಗಿದ್ದು, ಸದರಿ ಯೋಜನೆಯಡಿಯಲ್ಲಿ ರಾಜ್ಯದ ಯುವಕ/ಯುವತಿಯರಿಗೆ ವಿವಿಧ ಸ್ಪರ್ಧಾತ್ಮಕ ಪರಿಷ್ಕೇಗಳಿಗೆ ತರಬೇತಿ ನೀಡುವ ಮೂಲಕ, ವಿವಿಧ ನೇಮಕಾತಿಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗಲು ಸಮರ್ಥರನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳಿಂದ ಆನ್‌ಲೈನ್ ಮೂಲಕ ಗುಣಮಟ್ಟದ ತರಬೇತಿ ನೀಡಲು ಇಲಾಖೆಯು ಯೋಜಿಸಿದ್ದು, ಸದರಿ ಯೋಜನೆಯಲ್ಲಿ ಭಾಗಿಯಾಗಲು ತಮ್ಮ ಸಂಸ್ಥೆಯು ಇಚ್ಛಿಸಿದಲ್ಲಿ, ಕೆಳಗೆ ನೀಡಿರುವ ಅನುಬಂಧಗಳಲ್ಲಿ ಸೂಕ್ತಮಾಹಿತಿಯನ್ನು ನೀಡುವ ಮೂಲಕ ಆಸಕ್ತಿ ವ್ಯಕ್ತಪಡಿಸುವಂತೆ ಕೋರಿಕೆ.

ಉದ್ದೇಶಗಳು:

- 1) ಕರ್ನಾಟಕದ ಯುವಕ ಯುವತಿಯರಿಗೆ ವಿವಿಧ ಸ್ಪರ್ಧಾತ್ಮಕ ಪರಿಷ್ಕೇಗಳಿಗೆ, ವ್ಯವಸ್ಥಿತ ತರಬೇತಿ ನೀಡುವ ಮೂಲಕ, ನೇಮಕಾತಿ ಹೊಂದಲು ಬೇಕಾದ ಸಾಮರ್ಥ್ಯವನ್ನು ವೃದ್ಧಿಸುವುದು.
- 2) ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೇಮಕಾತಿಗಳಲ್ಲಿ, ಹೆಚ್ಚಾಗಿ ಕನ್ನಡಿಗ ಯುವಕ-ಯುವತಿಯರು ನೇಮಕವಾಗಲು ನೆರವಾಗುವುದು.
- 3) ಆರ್ಥಿಕ, ಸಾಮಾಜಿಕ, ಭೌಗೋಳಿಕ ಮುಂತಾದ ಅಡೆತಡೆಗಳನ್ನು ಮೀರಿ ಎಲ್ಲರಿಗೂ ಮತ್ತು ಎಲ್ಲೆಡೆಯೂ ಗುಣಮಟ್ಟದ ತರಬೇತಿ ಲಭಿಸುವಂತೆ ಖಾತ್ರಿಪಡಿಸಿಕೊಳ್ಳುವುದು.

ತರಬೇತಿಯ ಮಾದರಿ:

- 1) ಆನ್ ಲೈನ್ ಮೂಲಕ ಬೋಧನೆ, ಬೆಸ್ತ್ ಸರಣಿ, ವೈಯಕ್ತಿಕ ಮಾರ್ಗದರ್ಶನ, ಸಾಮರ್ಥ್ಯ ವಿಶ್ಲೇಷಣೆ ಮತ್ತು ಪುನರ್ಬಲನ ನೀಡುವುದು.
- 2) ತರಬೇತಿಯ ಅವಧಿಯನ್ನು ಪರೀಕ್ಷೆಗಳ ಕಠಿಣತೆ ಆಧರಿಸಿ ನಿಗದಿಪಡಿಸಲಾಗುವುದು.
- 3) ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ವಿವಿಧ ಕಡೆ ಉದ್ಯೋಗದಲ್ಲರುವವರು ತರಬೇತಿಯಲ್ಲಿ ಇರುವ ಕಾರಣದಿಂದ, ಎಲ್ಲಾ ಲೈವ್ ಕ್ಲಾಸ್‌ಗಳು ರೆಕಾರ್ಡ್‌ಡ್ ರೂಪದಲ್ಲಿ ಕೋರ್ಸ್ ಪೂರ್ಣ ಆಗುವವರೆಗೆ ಲಭ್ಯವಾಗುವುದನ್ನು ಖಾತ್ರಿಪಡಿಸುವುದು.

ನಿಯಮಗಳು:

- 1) ತರಬೇತಿ ನೀಡುವ ಸಂಸ್ಥೆಯು ಕನಿಷ್ಠ 5 ವರ್ಷ ನೇವೆಯನ್ನು ನೀಡಿರಬೇಕು.
- 2) ಸಂಸ್ಥೆಯು ತನ್ನದೇ ಆದ ವೆಬ್‌ಸೈಟ್/ಆಪ್ ಹೊಂದಿರಬೇಕು
- 3) ತರಬೇತಿಯು ಆಧ್ಯತಾನುಸಾರ ದ್ವಿಭಾಷೆಯಲ್ಲಿರಬೇಕು (ಕನ್ನಡ ಮತ್ತು ಇಂಗ್ಲಿಷ್)
- 4) ಅನುಬಂಧ-1 ರಲ್ಲಿ ಸೂಚಿಸಿರುವ ವಿವಿಧ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿದ ಅನುಭವ ಹೊಂದಿರಬೇಕು.
- 5) ಅನುಬಂಧ-2 ರಲ್ಲಿ ನಿಗದಿಪಡಿಸಿರುವ ಕಲಂಗಳಲ್ಲಿ ತಮ್ಮ ಸಂಸ್ಥೆಯ ತರಬೇತಿ ವಿವರ ಮತ್ತು ಈ ಹಿಂದಿನ ಫಲಿತಾಂಶದ ಮಾಹಿತಿಯನ್ನು ನೀಡುವುದು.
- 6) ನಿಯಮಾನುಸಾರ ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳಿಗೆ ಡೆಮೋ ನೀಡಲು ಆಹ್ವಾನಿಸಲಾಗುತ್ತದೆ. ಸದರಿ ಡೆಮೋದಲ್ಲಿ ತಮ್ಮ ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆ, LMS ಮಾದರಿ, ಉಪನ್ಯಾಸ ಮತ್ತು ಮಾದರಿ ಪರೀಕ್ಷೆಗಳ ಕುರಿತು ವಿವರಿಸುವುದು. ಇದನ್ನು ಇಲಾಖೆಯು ರಚಿಸಿರುವ ತಜ್ಞರ ತಂಡವು ಪರಿಶೀಲಿಸುತ್ತದೆ.
- 7) ತಜ್ಞರ ತಂಡವು ವಿವಿಧ ಮಾನದಂಡಗಳನ್ನು ಪರಿಗಣಿಸಿ ಆಯ್ಕೆಮಾಡಿದ ಅರ್ಹ ಸಂಸ್ಥೆಯನ್ನು ತರಬೇತಿ ನೀಡಲು ಆಹ್ವಾನಿಸಲಾಗುವುದು.
- 8) ಒಂದೇ ಸಂಸ್ಥೆಯು ವಿವಿಧ ಪರೀಕ್ಷೆಗಳಿಗೆ ತರಬೇತಿಯ ಮಾಹಿತಿಯನ್ನು ನೀಡಬಹುದು.

ಸಂವಹನ:

- 1) ಆಸಕ್ತಿ ವ್ಯಕ್ತಪಡಿಸುವಿಕೆಯನ್ನು (Expression of Interest), ಸಂಸ್ಥೆಯ ಪತ್ರ ಮತ್ತು ಅನುಬಂಧಗಳನ್ನು ಭರ್ತಿ ಮಾಡಿ dcehub2@gmail.com ಗೆ ಕಳುಹಿಸುವುದು.

2) ಹೆಚ್ಚಿನ ಮಾಹಿತಿಗಾಗಿ, ಮಂಜುನಾಥ ಐ. ಸಮನ್ವಯ ಅಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ,
ಶೇಷಾದ್ರಿ ರಸ್ತೆ, ಬೆಂಗಳೂರು ಮೊ: 9483869999 ಇವರನ್ನು ಸಂಪರ್ಕಿಸುವುದು.

ಕೊನೆಯ ದಿನಾಂಕ:

ಆಸಕ್ತಿ ವ್ಯಕ್ತಪಡಿಸುವಿಕೆಯನ್ನು (Expression of Interest) ಸಲ್ಲಿಸಲು ಕೊನೆಯ

ದಿನಾಂಕ : 26-09-2022 ಆಗಿರುತ್ತದೆ.

ಅನುಬಂಧ-1

National Level Exams:

1. UPSC Civil Service Examination
2. Combined Defence Services | IMA | OTA | NDA | Agnipath etc
3. Staff Selection Commission Examinations (Graduate Level and Metric Level)
4. RRB Examinations (Group A, B and C)
5. Banking Examinations (Probationary Officers and Clerical)

Karnataka State Level Exams:

6. KPSC Gazetted Probationers' Examination (KAS)
7. Karnataka State Group B, C Examinations (Engineer, FDA, SDA etc.)
8. Police Department Recruitments (SIs, PCs etc.)
9. Teacher Recruitment: HSTR, GPSTR, TGT, PGT etc.